

## ಯುದ್ಧ ಮುಗಿಯಿತು! : ಪ್ರಾಯೋಗಿಕ ವಿಮರ್ಶೆ

ಡಾ. ಶಿಲ್ಪ.ಎಸ್<sup>1</sup>

ಪೀಠಿಕೆ

ಯುದ್ಧ ಮುಗಿಯಿತು! ಇದು ಗೋಪಾಲ ಕೃಷ್ಣ ಅಡಿಗರು ರಚಿಸಿದ ಕವನ. ಕವನದ ಶೀಂಜಿಕೆಯಿಂದಲೇ ಈ ವಿಶ್ವೇಷಣೆಯನ್ನು ಅರಂಭಿಸಬಹುದು. ಯುದ್ಧ ಮುಗಿಯಿತು! ಎನ್ನುವ ಶೀಂಜಿಕೆಯೇ ಆಶ್ಚರ್ಯ ಸೂಚಕ ಚಿಹ್ನೆಯಲ್ಲಿದೆ. ಯುದ್ಧಮುಗಿಯಿತು! ಎನ್ನುವ ಮಾತು ಇನ್ನೂ ಯುದ್ಧ ಮುಗಿದಿಲ್ಲವೆಂಬ ವ್ಯಂಗ್ಯವನ್ನು ಧ್ವನಿಸುತ್ತಿದೆ. ಮಾನವ ಸಮಾಜ; ಯುದ್ಧ ಮುಗಿಯಲು ಬಿಡುವುದಿಲ್ಲವೆಂಬ ಪರಿಣಾಮಕಾರಿಯಾದ ಅಂಶವನ್ನು ಕವನದಲ್ಲಿ ಬಳಸಿರುವ ಆಶ್ಚರ್ಯ ಸೂಚಕ ಚಿಹ್ನೆಗಳೇ ತಿಳಿಸುತ್ತದೆ.

ಕವನದ ಮೊದಲನೆ ಭಾಗದಲ್ಲಿ ನರಮೇಧವೆಂಬ ಯುದ್ಧದ ಯಾಗ ಮುಗಿದಿದ್ದೇ ಎನ್ನತ್ತೆಲೇ ಇಡೀ ವಿಶ್ವದ ನೆಲಕ್ಕೆ ಹಿಂಸೆಯ ನೆತ್ತರೆಂಬ ಕೆಸರು ಎರಚಿದೆ. ಇಂತಹ ಕೆಸರಾದ ನೆಲದ ಕೊಳೆಯನ್ನು ಈ “ಬಾನ ಕರಣಾಮುಖಿದ ಕೊಳೆಯ ತೊಳೆತೊಳೆಯ ಬಹುದಂತೆ, ಶಾಂತಿ!” ಎಂದು ಹೇಳುವ ಕವಿತೆಯಲ್ಲಿರುವ ವರಚಿಜುಡಿಜಳಿಣ ಖರಿಜಜಳಿ ವಾಕ್ಯವಾಗಿದ್ದು, ಇದು ಸಾಧ್ಯವಿಲ್ಲವೆಂಬ ದನಿಯಿದೆ. ಶಾಂತಿ! ಇದು ಆಶ್ಚರ್ಯ ಸೂಚಕ ಚಿಹ್ನೆಯಲ್ಲಿದೆ ಇನ್ನೂ ಇದಂತೂ ಕನಸಿನ ಮಾತಾಗಿದೆ. ಯುದ್ಧದ ಸ್ವರೂಪವನ್ನು ಇಡೀ ಕವಿತೆ ಕಟ್ಟಿಕೊಡುತ್ತಿದೆ.

ವಿಜಯದೊಂದೊಂದು ನುಡಿಯೋಳು ಮಡಿದ ನೂರುಜನ

ದೊಡಲ ಮಿಡುಕೊಂದೆ ಪಡಿಸುಡಿಯುತ್ತಿಹುದು;

ಆ ಭಯಂಕರರುದ್ರನಾಟ್ಯವಾದೀ ಒಳಿಕ

ಈ ಒಸಗೆಯಪಹಾಸ್ಯ ಸಾಹು, ಸಾಹು!

ನೆತ್ತರು ಹರಿದಿರುವ ನೆಲದಲ್ಲಿ ಯುದ್ಧ ನಿಂತ ತಕ್ಷಣ ಶಾಂತಿ ಬರಲು ಸಾಧ್ಯವಿಲ್ಲ ಎಂಬಲ್ಲಿ ವ್ಯಂಗ್ಯವಿದೆ. ಯುದ್ಧ ಗೆದ್ದಿದ್ದರೂ, ನೂರಾರು ಒಡಲನ್ನು ಕಳೆದು ಕೊಂಡಿರುವ ಅನಾಥ ಪ್ರಜ್ಞೆಗೆ, ವಿಜಯದ ನುಡಿಗಳು ಕೂಡ ನೋವನ್ನು ತರುತ್ತವೆ. ಯುದ್ಧದ ಗೆಲುವಿನ ನಂತರದ ವಿಜಯೋತ್ಸವ ಎಂಬುದು ಒಂದು ಅಪಹಾಸ್ಯ ದಂತಿದೆ. ಯುದ್ಧದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಗೆಲುವಿನ ವಿಜಯೋತ್ಸವ ಆಚರಿಸಲು ಸಾಧ್ಯವೇ? ಎಂಬ ಪ್ರಶ್ನೆಕಾಡುತ್ತದೆ.

<sup>1</sup> ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಧಾನ ದಜ್ಞ ಕಾಲೇಜು, ಮಾಲೂರು.

ಮುಗಿದುದೋ ನರಮೇಧ, ಕೊಲುವ ಕೈ ದಣಿದುದೋ

ರಕ್ತದಾಹವ ಕೊಂಚ ತನೆಯಿತೋ;

ಬಿಧ್ವರವಂದಯನೋದ್ದೈದ್ದ ನಿಂತೋ ಬಲವು

ಗಡ್ಡನೆಂದಿತು, ಬಲವೆ ನ್ಯಾಯವೇನೋ!

ಯುದ್ಧ ಇಲ್ಲಿ ತಾನಾಗಿಯೇ ನಿಲ್ಲಲಿಲ್ಲ, ಬದಲಾಗಿ ಯುದ್ಧದಿಂದ ದಣಿದ ದೇಹಗಳು ನೆಲಕ್ಕೆ ತಾನಾಗೆ ಉರುಳಿ ಬಿದ್ದವು. ಕೊಲ್ಲುವ ಕೈಗಳು ದಣಿದಿವೆ ಆದರೂ ರಕ್ತ ದಾಹಕೈ ಬಿಧ್ವರವರ ಎದೆಯನ್ನು ಸೀಳಿ ಗೆಲುವಿನ ಪತಾಕೆ ಹಾರಿಸಲಾಗಿದೆ. ಗೆಲುವು ಹೇಗಾಯಿತು ಎಂಬುದು ಮುಖ್ಯವಾಗಿಲ್ಲ ಗೆಲುವಿನ ಬಲವೇ ಮುಖ್ಯವಾಗಿದೆ. ‘ಬಲವೇ ನ್ಯಾಯವೇನೋ’ ಈ ಸಾಲು ತುಂಬ ಮುಖ್ಯವಾಗುತ್ತದೆ. ಬಲವೇ, ಬಿಧ್ವರನ್ನು, ಅಸಮರ್ಥರನ್ನು ಈ ರೀತಿ ಕೊಂದಯೆಲ್ಲ ಇದು ನಿನಗೆ ನ್ಯಾಯವೇ ಎಂಬುದು ಒಂದು ಅರ್ಥ. ಇನ್ನೊಂದು ಅರ್ಥ ನ್ಯಾಯವೆಂದರೆ ಬಲಿಷ್ಠತೆಯೇ? ಎನ್ನುವ ಪ್ರಶ್ನೆಯ ಜೊತೆಗೆ ಮತ್ತೊಂದು ಅಂಶವನ್ನು ಗಮನಿಸಬಹುದು ಯುದ್ಧದಲ್ಲಿ ತಾತ್ಕಾರ್ತಿಕ ಎಂಬುದಿಲ್ಲ. ಇದು ಬಲದ ಮೇಲೆ ನಿಂತಿದೆ. ಇದಕ್ಕೆ ರಕ್ತ ದಾಹವೇ ಮುಖ್ಯ.

ಮುಂದುವರೆದು, ಕವನದ ನಾಲ್ಕನೇ ಭಾಗವು ಯುದ್ಧಕ್ಕೆ ಕಾಳೋರಗದ ಸರ್ವದ ರೂಪಕ ದೊಂದಿಗೆ ಅದರ ಭೀಕರ ಪರಿಣಾಮದ ಆಶಂಕವನ್ನು ಹೇಳುತ್ತಿದೆ. ಯುದ್ಧ ಎಂಬುದು ವಿಷ ತುಂಬಿರುವ ಸರ್ವದಂತೆ ಯುದ್ಧದ ಪರಿಣಾಮ ಹಾವಿನ ವಿಷದಂತೆ ಭಯಾನಕವಾಗಿರುತ್ತದೆ ಎಂಬ ಹೋಲಿಕೆಯಿದೆ. ಕಾಳಸರ್ವವು ವಿಷವನೊಮ್ಮೆ ಉಗುಳಿದರೆ ಒಮ್ಮುತ್ತೇ ಸುತ್ತ-ಮುತ್ತ ಪರಿಸರ ವಿಷಮಾರಿತವಾಗುತ್ತದೆ. ಹಾಗೆಯೇ ಯುದ್ಧ ಒಮ್ಮೆ ಪ್ರಾರಂಭವಾದರೆ ಅದರ ಭೀಕರತೆ ಜನರ/ನರರ ಸರ್ವನಾಶವಾಗುವವರೆಗೂ ಮುಂದುವರಿಯುತ್ತದೆ.

**ಶಾಂತಿಯಿದು ಆ ಕಾಳ ನಾಗರನ ಸುಖನಿಧಿ**

**ವಿಷಸಂಗ್ರಹಕ ಸಲುವ ಸಮಯವಕಟ!**

ಉಪಮೇಯಿಂದ ಕೂಡಿರುವ ಈ ಸಾಲುಗಳು ಯುದ್ಧ ಮುಗಿದಿದೆ ಎಂಬ ಭ್ರಮೆಯಲ್ಲಿರುವವರಿಗೆ ಎಚ್ಚರಿಕೆಯನ್ನು ನೀಡುತ್ತಿದೆ. ಶಾಂತಿ ನೆಲೆಸಿದೆ ಎಂಬುದು ಶಾಶ್ವತವಲ್ಲ. ಯುದ್ಧವೆಂಬುದು ಹಾವಿನ ಹೆಡೆಯಂತೆ ಮತ್ತೆ ತಲೆ ಎತ್ತುತ್ತದೆ. ಶಾಂತಿಯಿಂದ ಹಾವು ನಿದ್ರಿಸುತ್ತಿದ್ದರೆ ಆ ಸಮಯ ವಿಷ ಸಂಗ್ರಹವಾಗುತ್ತಿರುತ್ತದೆ. ಅದೇ ರೀತಿ ಯುದ್ಧದ ಪರಿಣಾಮದಿಂದ ಇಡೀ ಮನುಕುಲ ನಾಶದೆಡೆಗೆ ಚಲಿಸುತ್ತದೆ. ಯುದ್ಧಕ್ಕೆ ಸಿದ್ಧತೆ ನಡೆಸುವುದೇ ಶಾಂತಿ ಸಮಯದಲ್ಲಿ ಎಂಬ ವ್ಯಂಗ್ಯವು ಅಡಗಿದೆ.

ಕಾಳೋರಗ ಸರ್ವವೆಂಬ ಯುದ್ಧವನ್ನು ನಿಲ್ಲಿಸಬೇಕೆಂದರೆ ಮೊದಲು ಅದರ ಹಲ್ಲನ್ನು ಮುರಿದು ಮಡಿ ಮಡಿಗೊಳಿಸಿ ಪಾತಳ ಲೋಕದಲ್ಲಿ ಅಡಗಿಸಬೇಕು. ಯುದ್ಧದ ಮೂಲ ಯಾವುದೆಂಬುದನ್ನು ಮಡುಕಿ ಅದನ್ನು ಬುಡ ಸಮೇತ ನಾಶಗೊಳಿಸಬೇಕು ಎಂಬ ಹಂಬಲವಿದೆ. ಇಲ್ಲವಾದಲ್ಲಿ ದಶಶಿರನ

ತಲೆಯಂತೆ ಒಂದರ ನಂತರ ಮತ್ತೊಂದು ತಲೆವಾತ್ತಿ ನರನ ಸಮಾಜವೋಂದಿತ್ತು ಎಂಬ ಕುರುಹಗಳೇ ಇಲ್ಲದಂತೆ ಹಾಳುಗೆಡವುತ್ತದೆ ಎಂಬ ಆತಂಕವಿದೆ.

ಕವನದ ವಿಧನೇ ಭಾಗ ಯುದ್ಧದ ಪರಿಣಾಮವು ರಾಕ್ಷಸ ಸ್ವರೂಪಿ ಪಡೆದು ಜನರ ದುಸ್ಥರ ಬದುಕನ್ನು ಹಂಗಿಸುವ ಪರಿಯನ್ನು ಈ ಮುಂದಿನಂತೆ ವರ್ಣಿಸುತ್ತದೆ,

ಅನ್ಯಾರಾಕ್ಷಸನು ಮಾಯಕವ ಮಸುಗುವನು,  
 ಶಾಂತಿದೇವತೆಯೆಂದು ನಟಿಸಬಹನು;  
 ಚೆಲುವೋಡಲ, ಸವಿನುಡಿಯ, ಬಗೆಬಗೆಯ ಸಿಂಗರದ  
 ಭಂಗಿಯಲ್ಲಿ ಮನುಕುಲವ ಹಂಗಿಸುವನು.  
 ಸಾಮೃಜ್ಯತ್ವಾಚ್ಯಾತ್ಮಕ, ನವೋಪಧಾರಿಣೀಯಾಗಿ  
 ಅಶ್ವೇತರೆದೆಮೆಟ್ಟಿಕುಣಿಯ ಬಹಳ;  
 ಸುಲಿವ ರೀತಿ ಸುಧಾರಿಸಿತು, ನಯವಾಗಿ ನವು  
 ರಾಗಿ ನೆಗಳಿತದರ ಜಿಗಳೆಯೊಲವು!

ರಾಕ್ಷಸ ಸ್ವರೂಪಿಯಾಗಿರುವ ಯುದ್ಧದ ಪರಿಣಾಮವು ವಿಧ-ವಿಧವಾಗಿ ಸಿಂಗರಿಸಿಕೊಂಡ ಚೆಲುವಿನ ಸವಿನುಡಿಯನ್ನುಟ್ಟು ಶಾಂತಿ ದೇವತೆಯ ರೀತಿಯಲ್ಲಿ ನಟಿಸುತ್ತದೆ. ಅನ್ಯಾಯವೇ ಶಾಂತಿ ದೇವತೆಯಂತೆ ನಟಿಸಬಹುದು. ಯುದ್ಧನಿಂತಿದೆ ಎಂಬುದು ಕೇವಲ ನಟನೆಯೇ ಆಗಬಹುದು. ಇಂತಹ ನಟನೆ ನಮ್ಮ ಬದುಕನ್ನೆ ಅಪಹಾಸ್ಯ ಮಾಡುತ್ತಿದೆ. ಮನುಕುಲವನ್ನು ಹಂಗಿಸುತ್ತಿದೆ. ಸಾಮೃಜ್ಯ ವಿಸ್ತರಿಸುವ ಹಂಬಲ ಹೊತ್ತಿರುವ ಸಾಮೃಜ್ಯಶಾಂಗಳು ಯುದ್ಧಕ್ಕಾಗಿ ಬೇಕಾದ ಆರ್ಥಿಕತೆಯನ್ನು ಪ್ರತಿಹಂತದಲ್ಲಿಯೂ ಹೊಸ ಬಗೆಯ ವೇಷವನ್ನು ಧರಿಸಿ ಮುಗ್ಗಜನರ ಬದುಕಿನ ಆಸರೆಯ ಮೇಲೆ ಸುಂಕವನ್ನೇರಿಸುಲಿಗೆಯನ್ನು ಮಾಡುತ್ತಾರೆ. ಹೊಳೆಯ ಇಡೀ ನೀರು ಕಲಕಿದರೆ ಅದನ್ನು ತಿಳಿಗೊಳಿಸಲು ಬಹಳಷ್ಟು ಸಮಯಬೇಕು. ಯುದ್ಧ ಪ್ರಾರಂಭವಾದ ಮೇಲೆ ನಿಲ್ಲಲ್ಲಿ ಬಹಳಷ್ಟು ಸಮಯಬೇಕಾಗಿರುತ್ತದೆ. ಆದರೆ ಆ ಸಮಯ ಬರುವಷ್ಟರಲ್ಲಿ ನೀರಿನಲ್ಲಿರು ಆ ಜೀವಿಗಳ ಬದುಕು ಅಲ್ಲೋಲಮಯವಾಗಿ ಸೂರಿಲ್ಲದೆ ಬೀಂದು ಬಿಡಬೇಕಾಗುವ ಪರಿಸ್ಥಿತಿ ಉಂಟಾಗುತ್ತದೆ. ಈ ಮಾತುಗಳು ಸಾಮೃಜ್ಯ ವಿಸ್ತರಿಸಬೇಕೆಂಬ ಆಸೆಯಿಂದ ಸಾಮೃಜ್ಯಶಾಂಗಿ ಮನಸ್ಸಿಗೆ ಬೇರೋಂದು ರೂಪದಲ್ಲಿ ಮುಂದುವರಿಯಬಹುದು. ನಯವಾದ ಸುಲಿಗೆಯ ವೇಷಧಾರಿಣೀಯಾಗಿ ತಿಳಿಯದಂತೆ ರಕ್ತಹೀರುವ ಸಾಧ್ಯವಿದೆ. ಅಂದರೆ ಸಾಮೃಜ್ಯಶಾಂಗಿತ್ವದ ದಾಹವೆಂಬುದು ನಯವಾದ ಜಿಗಳೆಯಂತೆ. ಅದು ನಮಗೇ ಅರಿವಿಲ್ಲದಂತೆ ನಮ್ಮ ರಕ್ತವನ್ನು ಹೀರುತ್ತದೆ. ಯುದ್ಧದ ಭೀಕರತೆಯ ಬಾಹ್ಯಾ ಅಗಾಧವಾದದ್ದು ಸಾಮಾನ್ಯ ಜನರಿಗೆ ಅರಿವಿಲ್ಲದಂತೆ ಅದರ ಸಂಕೋಳೆಯಲ್ಲಿ ಸಿಲುಕಿಹಾಕಿಕೊಳ್ಳುವ ಚಿತ್ರಣವಿದೆ.

ಯುದ್ಧ ಮುಗಿಯಿತೆ? ಇಲ್ಲ, ಇಲ್ಲ! ಮೊದಲಾಗಲಿದೆ

ದಲೀತಜನಪದಗಳು ದ್ವರ್ಜಣಕಾರ್ಯ:

ಮೆರಿಯಲಿದೆ ಸ್ವಾತಂತ್ರ್ಯ ಸಮರಫಾಸೋರ :ಅದೋ

ಕೇಳಿ! ಕೇಳಿಸದೆ, ಆ ಸಮರಶಾಯ್?

ಇದುವರೆವಿಗೂ ಶಸ್ತ್ರ ಸಚಿತ ಯುದ್ಧದ ಬಗ್ಗೆ, ಅದರ ಪರಿಣಾಮದ ಬಗ್ಗೆ ಹೇಳುತ್ತಿದ್ದ ಕವಿತೆ. ಅಂತ್ಯದಲ್ಲಿ, ದೇಶದ ಹೊರಗೆ ಮಾತ್ರವಲ್ಲದೆ ಶಸ್ತ್ರಗಳನ್ನು ಬಿಟ್ಟುಕೂಡ ಸಮಾಜದೊಳಗೂ ಜಾತಿವ್ಯವಸ್ಥೆ ಮತ್ತು ವರ್ಗವ್ಯವಸ್ಥೆಯೆಂಬ ಪ್ರತಿಷ್ಠಿತೆಯ ಯುದ್ಧವು ನಡೆಯುತ್ತಿದೆ. ಒಂದೆಡೆ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಮರಶಾಯ್? ಯುದ್ಧದ ಜಯಭೇರಿ ಕೇಳಿಸುತ್ತಿದ್ದರೆ, ಮತ್ತೊಂದೆಡೆ ದೇಶದ ಒಳಗೆ ಸಾಮಾಜಿಕ ಯುದ್ಧವೊಂದು ತಲೆ ಎತ್ತಿರುವ ಸೂಕ್ಷ್ಮತೆಯನ್ನು ‘ಯುದ್ಧ ಮುಗಿಯಿತೆ? ಇಲ್ಲ, ಇಲ್ಲ!’ಎಂಬ ಸಾಲು ಮತ್ತೊಂದು ಯುದ್ಧಕ್ಕೆ ಸಜ್ಜಾದ ಸಮಾಜದ ಜನರ ದುಷ್ಫರ ಬದುಕನ್ನು ಹೇಳುತ್ತಿದೆ.

ಒಟ್ಟಾರೆ ಈ ಕವನವು ಯುದ್ಧ ಮುಗಿದ ನಂತರವೂ ಜನರು ಅದರ ಪರಿಣಾಮವನ್ನು ಎದುರಿಸಲೇಬೇಕೆಂಬುದನ್ನು ಧ್ವನಿಸುತ್ತಿದೆ. ಶಾಂತಿ ಎನ್ನುವುದು ಹೂಡ ಯುದ್ಧದ ಇನ್ನೊಂದು ಮುಖ, ಅದು ಇಲ್ಲಿ ಸುಲಿಗೆಯ ತಂತ್ರವಾಗಿದೆ. ಭೌತಿಕವಾಗಿ ಯುದ್ಧ ಮುಗಿದಿದ್ದರೂ, ಮಾನಸಿಕವಾಗಿ ಅದು ಎಂದೂ ಜೀವಂತ. ಯುದ್ಧದಲ್ಲಿ ಬಲವೇ ಗೆಲ್ಲುತ್ತದೆ. ಬಲದ ಮುಂದೆ ಬದುಕು ಸೋಲುತ್ತಿದೆ. ಯುದ್ಧ ಮುಗಿದ ನಂತರದ ವೃತ್ತಿರಿಕ್ತ ಬದುಕನ್ನು ಸರಿಪಡಿಸಿಕೊಳ್ಳುವ, ಅಸ್ತವ್ಯಸ್ಥಗೊಂಡ ಬದುಕನ್ನು ಸರಿಯಾಗಿ ಕಟ್ಟಿಕೊಳ್ಳುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕುರೂ, ದೇಶದ ಒಳಗಿನ ಸಾಮಾಜಿಕ ಯುದ್ಧ ನಿರಂತರವಾಗಿದೆ ಹಿಂಗ ಕವಿತೆ ಅಂತ್ಯದಲ್ಲಿ ಸಮಾಜಿಕ ಆಯಾಮವೊಂದನ್ನು ಕಟ್ಟಿಕೊಡುತ್ತದೆ.

ಪರಾಮರ್ಶನ/ಆಧಾರ ಗ್ರಂಥ

- ಗೋಪಾಲಕೃಷ್ಣ ಅಡಿಗ. (2015). ಸಮಗ್ರ ಕಾವ್ಯ, ಸಪ್ತ ಬುಕ್ಹೋಸ್, ಬೆಂಗಳೂರು,